



ಕದ್ದಿರುವ ವಸ್ತುಗಳಲ್ಲಿ ಇವನೂ ಪಾಲು ಪಡೆಯುತ್ತಿರುವವನಾಗಿರಬೇಕು. ಎಷ್ಟೊಂದು ಬಗೆಯಲ್ಲಿ ಕೇಳಿದರೂ ಈತ ಬಾಯಿ ಬಿಡುತ್ತಿಲ್ಲ. ಈತ ಎರಡೆರಡು ಬಗೆಯಲ್ಲಿ ಅಪರಾಧಿಯಾಗಿದ್ದಾನೆ. ನಮ್ಮ ರಾಜಭಟ್ಟರು ಅರಸುತ್ತಿದ್ದ ಕಳ್ಳರಿಗೆ ತನ್ನ ಆಶ್ರಮದಲ್ಲಿ ಬಟ್ಟುಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು. ಇದು ರಾಜದ್ರೋಹ. ಈತ ರಾಜದ್ರೋಹಿ. ನಾವು ಈ ಸಭಾ ಸ್ಥಾನದಲ್ಲಿ ನ್ಯಾಯಮೂರ್ತಿಗಳಾಗಿ ಪುನಃ ಪುನಃ ವಿಚಾರಿಸಿದರೂ ತುಟಿ ಪಿಟಿಕ್ ಎನ್ನದೆ ಮೌನವಾಗಿ ನಿಂತಿದ್ದಾನೆ ಈತ. ಇದು ನ್ಯಾಯದೇವತೆಯ ಸ್ಥಾನ ಎಂಬುದರ ಅರಿವೂ ಈತನಿಲ್ಲವಾಗಿದೆ. ನಡೆದಿದ್ದು ಏನು ಎಂಬುದನ್ನು ಬಾಯಿಬಿಟ್ಟು ಈತ ಹೇಳಿದ್ದರೆ ಇವನ ಅಪರಾಧದ ಪ್ರಮಾಣವನ್ನು ನಿರ್ಧರಿಸಬಹುದಿತ್ತು. ಈತ ಮಾತನ್ನೇ ಆಡುತ್ತಿಲ್ಲ. ಮೂಕನಿರಬಹುದೇನೋ.. ಹಾಗೊಮ್ಮೆ ಮೂಕನೇ ಆಗಿದ್ದರೆ ಸನ್ನೆ ಮಾಡಿಯಾದರೂ ವಿಷಯ ಏನು ಅಂತ ಸೂಚಿಸಬಹುದಾಗಿತ್ತು. ಯಾವುದನ್ನೂ ಮಾಡುತ್ತಿಲ್ಲ. ಹಾಗಾಗಿ ಈತನೂ ದೊಡ್ಡ ಅಪರಾಧಿಯೇ. ಈ ಕಳ್ಳರ ಜೊತೆ ಈತನನ್ನೂ ಶೂಲಕ್ಕೆ ವಿರಿಸಲು ನಾವು ಆಜ್ಞೆ ಮಾಡುತ್ತಿದ್ದೇವೆ ಎಂದ ರಾಜ.

ರಾಜಭಟ್ಟರು ರಾಜಾಜ್ಞೆಯನ್ನು ನಿರ್ವಹಿಸಿದರು. ಕಳ್ಳರೊಡನೆ ಮಾಂಡವ್ಯನನ್ನೂ ಶೂಲಕ್ಕೆ ವಿರಿಸಿದರು. ತಮ್ಮ ಕರ್ತವ್ಯವನ್ನು ಮುಗಿಸಿ ರಾಜಭಟ್ಟರು ಹೊರಟು ಹೋದರು. ಅನೇಕ ದಿನಗಳ ಪರ್ಯಂತ ಆಹಾರವಿಲ್ಲದೆ ಜೀರ್ಣವಾದ ದೇಹ.. ಒಂದು ಬಗೆಯಲ್ಲಿ ಎಲುಬಿನ ಹಂದರದ ಶರೀರ. ಮಾತ್ರವಲ್ಲ.. ಈಗ ಶೂಲಾರೂಢ. ಇಷ್ಟಾದರೂ ಆ ಮಹರ್ಷಿ ಜೀವಂತನಾಗಿಯೇ ಉಳಿದಿದ್ದ!

ಹಗಲು ಕಳೆದವು; ರಾತ್ರಿ ಉರುಳಿದವು. ಯೋಗಬಲದಿಂದ ಮಾಂಡವ್ಯ ಶೂಲಾರೂಢನಾಗಿಯೇ ಹಗಲು ರಾತ್ರಿಗಳನ್ನು ಕಳೆಯುತ್ತಲಿದ್ದ.

ಮಾಂಡವ್ಯನನ್ನು ಕಾಣಲೆಂದು ಮಹರ್ಷಿಗಳನೇಕರು ತಂಡೋಪತಂಡವಾಗಿ ಬಂದರು. ಅವರು ಬಂದದ್ದು ಹಗಲು ವೇಳೆಯಲ್ಲಿ ಅಲ್ಲ; ರಾತ್ರಿ ಸಮಯದಲ್ಲಿ. ಅದೂ ತಮ್ಮ ನಿಜ ರೂಪದಲ್ಲಿ ಅಲ್ಲ.. ಪಕ್ಷಿಗಳ ರೂಪವನ್ನು ಧರಿಸಿ!

'ಬ್ರಾಹ್ಮಣೋಕ್ತಮಾ.. ನಿನ್ನ ಈ ದುರವಸ್ಥೆಗೆ ಕಾರಣವಾದರೂ ಏನು? ಯಾವ ಕಾರಣವಾಗಿ ನೀನು ಈ ಶೂಲದ ಯಾತನೆಯನ್ನು ಅನುಭವಿಸುತ್ತಿದ್ದೀಯೆ? ತಮ್ಮ ಕುಲಗೋತ್ರಗಳನ್ನು ತಿಳಿಸಿ ಪಕ್ಷಿರೂಪದ ಆ ಮಹರ್ಷಿಗಳು ಮಾಂಡವ್ಯ ನನ್ನು ಕೇಳಿದರು.

ಶಾಂತನಾಗಿಯೇ ಇರುವ ಮಾಂಡವ್ಯ ಹೇಳಿದ ಶೂಲದ ಚುಚ್ಚುವಿಕೆಯ ನೋವಾಗಲೀ, ಶಿಕ್ಷೆಯ ಕರಾಳತೆಯಿಂದ ಒದಗಿದ ಯಾವುದೇ ಬಗೆಯ ಖಿನ್ನತೆಯಾಗಲೀ ಇಲ್ಲದೆಯೇ ಹೇಳಿದ.. ಸ್ವುಟವಾದ, ಅಸ್ಥಿ ತವಣಿಯಿಂದ:

'ತತಃ ಮುನಿಶಾದದರೂ ಲಸ್ಮಾನವಾಚ ತಪೋಧನಾನ್' ದೋಷತಃ ಕಂ ಗಮಿಷ್ಯಾಮಿ ನ ಹಿ ಮೇನ್ಯೋಪರಾಧ್ಯತಿ' ಇದಕ್ಕೆ ನಾನು ಯಾರನ್ನು ತಾನೇ ನಿಂದಿಸಲಿ? ನಾನೇ ನನಗೆ ಅಪರಾಧಿ. ನನಗೆ ಯಾರೂ ಅಪರಾಧ ಮಾಡಿರುವುದಿಲ್ಲ.

ಅನುದಿನವೂ ನಗರ ಪರ್ಯಟನೆ ಮಾಡುತ್ತಿದ್ದ ರಾಜಭಟ್ಟರು ಆ ಸಂದರ್ಭದಲ್ಲಿ ಮಾಂಡವ್ಯ ಹಾಗೂ ಕಳ್ಳರನ್ನು ಶೂಲಕ್ಕೆ ವಿರಿಸಿದ್ದ ತಾಣಕ್ಕೂ ಭೇಟಿ ನೀಡಿದರು. ಅವರ ಪಾಲಿಗೋ ಹೇಳತೀರಲಾಗದ ಅಚ್ಚರಿ. ಶೂಲಕ್ಕೆ ವಿರಿಸಲ್ಪಟ್ಟ ತಸ್ಸರಲ್ಲಿ ಒಬ್ಬೊಬ್ಬರಾಗಿ ಅಸು ನೀಗುತ್ತಿದ್ದರು. ಆದರೆ, ಮುನಿ ಮಾತ್ರಾ ನಿಶ್ಚಲನಾಗಿ ಶೂಲದ ಮೇಲೆ ಕುಳಿತಿದ್ದ! ಆತನಿಗೆ ಕಿಂಚಿತ್ತೂ ನೋವು ಬಾಧಿಸುತ್ತಿರಲಿಲ್ಲ. ತೀರಾ ಶಾಂತನಾಗಿಯೇ ಇದ್ದ ಆತ.

ರಾಜಭಟ್ಟರು ಈ ಸುದ್ದಿಯನ್ನು ತಮ್ಮ ಅರಸನ ಬಳಿ ನಿವೇದಿಸಿಕೊಂಡರು. ಸುದ್ದಿ ತಿಳಿದ ಅರಸನೂ ಅಚ್ಚರಿಗೊಂಡ.

ತನ್ನ ಪುರೋಹಿತರು ಹಾಗೂ ಸಚಿವರೊಡನೆ ವಿಚಾರ ವಿನಿಮಯ ನಡೆಸಿದ ಅರಸ.

ಅವರು ಒಮ್ಮೆ ಮಹಾರಾಜರೇ ಅಲ್ಲಿಗೆ ಹೋಗಿ ಆ ಯೋಗಿಯನ್ನು ಕಂಡು ಮಾತನಾಡುವುದು ಸೂಕ್ತ ಎನ್ನುವ ಸಲಹೆ ನೀಡಿದರು.

ನಾವೇನೋ ಹೋಗಬಹುದು; ಆ ಯೋಗಿಯೊಂದಿಗೆ ಮಾತನನ್ನೂ ಆಡಬಹುದು. ನೀವು ಅಂದು.. ವಿಚಾರಣಾ ಸಂದರ್ಭದಲ್ಲಿಯೇ ನೋಡಿದ್ದೀರಲ್ಲಾ.. ಆತ ನಮ್ಮೊಂದಿಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ; ನಾವು ಕೇಳಿದ ಪ್ರಶ್ನೆಯೊಂದಕ್ಕೂ ಉತ್ತರಿಸಿರಲಿಲ್ಲ. ಆ ಮೌನಿಯು ಇಂದು

ನಾವು ಮಾತನ್ನಾಡಿದರೆ ಮಾತನ್ನಾಡಿಯಾ ನು ಎನ್ನುವುದೇನು ಖಚಿತ? ಎಂದ ಅರಸ.

ಪ್ರಯತ್ನ ಮಾಡಿ ನೋಡಿ ಮಹಾರಾಜಾ ಎಂದರು ಅವರಲ್ಲರೂ. ಅರಸ ಅವರನ್ನೂ ಕೂಡಿಕೊಂಡು ಮಾಂಡವ್ಯ ನನ್ನು ಶೂಲಕ್ಕೆ ವಿರಿಸಿದ್ದ ಸ್ಥಳಕ್ಕೆ ಬಂದ.

ಮುನಿ ಎಂದಿನಂತೆಯೇ ಕಣ್ಣುಚ್ಚಿ ಕುಳಿತಿದ್ದ. ಶಾಂತ ಕಳೆ ಆತನ ಮುಖದಲ್ಲಿ. ಇತ್ತ ಇಹದ ಪರಿವೆಯೂ ಆತನಿಗೆ ಇದ್ದಂತಿರಲಿಲ್ಲ.

'ತಿಳಿಯದೇ ನನ್ನಿಂದ ಮಹಾಪರಾಧವಾಯಿತು ಮುನಿವರ್ಯಾ. ತಾವು ಇಷ್ಟೊಂದು ಯೋಗಸಾಧಕರು ಎಂಬುದನ್ನು ಈ ಪಾಮರ ಅರಿಯದೇ ಹೋದ. ನನ್ನ ಮಹಾಪರಾಧವನ್ನು ಮನ್ನಿಸಬೇಕು ಕೈಜೋಡಿಸಿ, ಶಿರ ಬಾಗಿ ಪರಿಪರಿಯಾಗಿ ಬೇಡಿಕೊಂಡ ಮಹಾರಾಜ.

'ನನಗೆ ನಾನೇ ಅಪರಾಧಿ ಎನ್ನುವ ಸಿದ್ಧಾಂತದಲ್ಲಿದ್ದ ಮಹರ್ಷಿ ಮೊದಮೊದಲು ರಾಜನ ವಿನಂತಿಗೆ ಕಿವಿಗೊಡಲಿಲ್ಲ.

ನಾನು ಗೈದ ತಪ್ಪಿಗೆ ಯಾವುದೇ ಬಗೆಯ ಶಿಕ್ಷೆಯನ್ನು ತಾವು ನೀಡಿದರೂ ಅದನ್ನು ಅನುಭವಿಸಲು ನಾನು ಸಿದ್ಧನಿದ್ದೇನೆ. ಕ್ಷಮೆ ನೀಡಿದ್ದೇನೆ ಎಂದರಂತೂ ಈ ಪಾಪಿ ಪುನರ್ಜನ್ಮ ಪಡೆದಂತೆ. ತಾವು ಈ ಅಪರಾಧಿಯ ವಿನಂತಿಯನ್ನು ಮನ್ನಿಸದೇ ಇದ್ದಲ್ಲಿ ಮಾನ್ಯ ಮಾಡದ ಹೊರತುನಾನು ಇಲ್ಲಿಂದ ಕದಲುಕವನಲ್ಲ ಎಂದು ಪಟ್ಟು ಹಿಡಿದು ಕುಳಿತ ಮಹಾರಾಜ.

ಒಂದೇ ಸವನೆ ಕೊರಗುತ್ತಿದ್ದ, ಪುನಃ ಪುನಃ ಪ್ರಾರ್ಥಿಸಿಕೊಳ್ಳುತ್ತಿದ್ದ ಅರಸನನ್ನು ಕಂಡು ಮುನಿ ಕರಗಿದ.

ಕಣ್ಣೆರೆದ.

'ತಾನೇ ನೇರವಾಗಿ ಅಪರಾಧ ಮಾಡುವುದೊಂದು; ಹೆರವರು ಮಾಡಿದ ಅಪರಾಧವನ್ನು ಕಂಡೂ, ಕೇಳಿಯೂ ಸುಮ್ಮನಿರುವುದೊಂದು. ಈ ಎರಡೂ ಅಪರಾಧವೇ. ಈ ಬಗೆಯಲ್ಲಿ ನಾನು ಅಪರಾಧಿಯೇ. ನೀನು ನೀಡಿದ್ದು ಸರಿಯಾದ ಶಿಕ್ಷೆ. ಆ ಬಗ್ಗೆ ನನಗೆ ಕ್ಷಚಿತ್ತೂ ಖೇದವಿಲ್ಲ. ತಪ್ಪುಗೈದಿದ್ದೇನೆ ಎನ್ನುತ್ತಿದ್ದೀಯೆ.

ಅರಸನಾದವನು ನ್ಯಾಯಮೂರ್ತಿಯೂ ಆಗಿರಬೇಕು. ನ್ಯಾಯದಾನ ಮಾಡದ ಅರಸ ಅರಸನೇ ಅಲ್ಲ. ಹಾಗೆ ನ್ಯಾಯ ನೀಡುವಾಗ ಸೂಕ್ತ ಪರಾಮರ್ಶೆ ಮಾಡಬೇಕಾದದ್ದೂ ಅಷ್ಟೇ ಸೂಕ್ತ. ನೀನು ನ್ಯಾಯಮೂರ್ತಿಯಾಗಿ ನಿನ್ನ ಕರ್ತವ್ಯ ನಿರ್ವಹಿಸಿದ್ದೀಯೆ. ನನಗೆ ಶಿಕ್ಷೆ ನೀಡಬೇಕು ಎಂದು ನ್ಯಾಯಪೀಠದಲ್ಲಿ ಕುಳಿತ ನೀನು ನ್ಯಾಯಮೂರ್ತಿಯಾಗಿ ಆಜ್ಞೆ ಮಾಡಿದ್ದೀಯೆ. ಅದಕ್ಕಿನ್ನ ಮುನ್ನ ಅಪರಾಧಿ ಸ್ಥಾನದಲ್ಲಿ ನಿಂತಿದ್ದ ನನಗೂ ನನ್ನ ಅನಿಸಿಕೆಯನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೀಯೆ. ಅವೆಲ್ಲಾ ಯಥಾಯೋಗ್ಯವಾದದ್ದು. ನಾನು ಅಪರಾಧಿ ಎನ್ನುವುದಕ್ಕಾಗಿ ನನಗೆ ತಿಳಿದೋ, ತಿಳಿಯದೆಯೋ ನನ್ನ ಆಶ್ರಮದಲ್ಲಿ ಅವಿತುಕೊಳ್ಳಲು ಅವಕಾಶ ಮಾಡಿಕೊಟ್ಟೆ; ಅವರು ಅಪಹರಿಸಿ ತಂದಿದ್ದ ರಾಜಸ್ವವನ್ನು ಅಡಗಿಸಿ ಇಡಲು ನನ್ನ ಆಶ್ರಮದಲ್ಲಿ ನನಗೆ ಅರಿವಿಲ್ಲದೆಯೇ ಅವಕಾಶ ಕಲ್ಪಿಸಿಕೊಟ್ಟೆ ಎನ್ನುವುದಕ್ಕಾಗಿ ನಾನು ಅಪರಾಧಿಯೇ. ಇಂಥವನಿಗೆ ಶಿಕ್ಷೆ ನೀಡಿರುವುದರಲ್ಲಿ ನಿನ್ನ ತಪ್ಪೇನೂ ಇಲ್ಲ. ತಪ್ಪು ಮಾಡದ ವ್ಯಕ್ತಿಯನ್ನು ಕ್ಷಮಿಸುವುದು ಎಂದರೇನು? ಆದರೂ.. ನಿನ್ನ ಮನದ ತುಮುಲದ ಭಾವವನ್ನು ಹಿಂಗಿಸಲು ಕ್ಷಮಿಸಿದ್ದೇನೆ ಎಂದು ಮನಸಾರೆ ಹೇಳುತ್ತಿದ್ದೇನೆ.

ಮುನಿಯ ಮಾತುಗಳನ್ನು ಕೇಳಿ ಅರಸ ಅತೀವ ಸಂತಸಗೊಂಡ. ಕೃತಾರ್ಥನಾದೆ ಶಿರಬಾಗಿ ವಂದಿಸಿ ನುಡಿದ.

ಶೂಲದಿಂದ ಇಳಿಯುವಂತೆ ಅರಸ ಮುನಿಯನ್ನು ವಿನಂತಿಸಿಕೊಂಡ.

ವಿರಿಸಿದ್ದು ನೀನು; ಈಗ ಇಳಿಸಬೇಕಾದವನೂ ನೀನು ಮುಗುಳ್ಳುಗುತ್ತಾ ಅಂದ ಮಾಂಡವ್ಯ.

ಮುನಿಯನ್ನು ಶೂಲದಿಂದ ಕೆಳಗಿಳಿಸಿ ಗೌರವದಿಂದ ಕರೆ ತರುವಂತೆ ರಾಜ ತನ್ನ ಭಟ್ಟರಿಗೆ ಸೂಚಿಸಿದ.

ಇಲ್ಲ..

ಶೂಲದಿಂದ ಮುನಿಯನ್ನು ಬೇರ್ಪಡಿಸಲು ರಾಜಭಟ್ಟರಿಂದ ಸಾಧ್ಯವಾಗಲಿಲ್ಲ.

ಅಸಹಾಯಕರಾದ ರಾಜಭಟ್ಟರು ಒಮ್ಮೆ ಮಹರ್ಷಿಯನ್ನೂ, ಇನ್ನೊಮ್ಮೆ ಮಹಾರಾಜನನ್ನೂ ನೋಡುತ್ತಾ ನಿಂತರು.